



ಬದುಕು ಬದಲಿಸಿದ

# ಭಾವೇಶ್ ಭಾಷಿಯರ್

ಅಂಧ ಉದ್ಯೋಗ ಜನಕನ ಸಾಹಸಗಾಥೆ

■ ನೇಮಿಚಂದ್ರ

ಕಲೆ: ಮನೋಹರ ಕೆ. ಆಚಾರ್ಯ

## ಅಂಧ ಭಿಕ್ಷುಕರಿಗೂ ಉದ್ಯೋಗ

ಭಾವೇಶ್ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾದರು. ಈಗವರಿಗೆ 'ಭಾರತೀಯ ಕ್ರೀಡಾ ಪ್ರಾಧಿಕಾರ'ದ (ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಎಸ್.ಎ.ಐ.) ಬೆಂಬಲ ಸಿಕ್ಕಿತು. ಸ್ಟೇನ್ ಓರ್ವ ಕೋಚ್ ಕೂಡಾ ದೊರೆತರು. ಅವರ ಮಾರ್ಗದರ್ಶನ ದಿನದ ವ್ಯಾಯಾಮ ಅಭ್ಯಾಸಕ್ಕೆ ಪುಷ್ಟಿ ಕೊಟ್ಟಿತು. ಕೋಚ್ ಇವರ ದೈನಂದಿನ ವ್ಯಾಯಾಮ ಮತ್ತು ಕ್ರೀಡಾ ಅಭ್ಯಾಸಗಳನ್ನು ನಿಗದಿ ಮಾಡಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು 500 ಪುಷ್ ಅಪ್ ಮಾಡುವರು. ಭಾರ ಎತ್ತುವ ವ್ಯಾಯಾಮಗಳನ್ನೂ ಮಾಡುವರು. ಇದಾದ ಮೇಲೆ ಒಂದೂವರೆ ಗಂಟೆ ಮೈದಾನದಲ್ಲಿ ಕ್ರೀಡಾಭ್ಯಾಸ. ಕೋಚ್ ನೀತಾಗೆ ಹೇಳಿದ್ದರು, ಕಡಿಮೆ ಎಂದರೂ ವಾರದಲ್ಲಿ ನಾಲ್ಕು ದಿನ ಆರರಿಂದ ಎಂಟು ಕಿಲೋಮೀಟರ್ ಭಾವೇಶ್ ಓಡಬೇಕು. ಮಹಾಬಲೇಶ್ವರದ ಪೋಲೊ ಮೈದಾನಕ್ಕೆ ಮೊದಲ ಬಾರಿ ನೀತಾ ಗಾಡಿಯಲ್ಲಿ ಭಾವೇಶ್ ಅವರನ್ನು ಕರೆದೊಯ್ದಾಗ ಅಲ್ಲಿ ತನ್ನೊಡನೆ ಓಡಲು ಯಾರಾದರೂ ವ್ಯಕ್ತಿಯನ್ನು ಕರೆಸಿರಬೇಕು ಎಂದು ಭಾವಿಸಿದ್ದರು. ಇವರೊಡನೆ ದಿನವೂ ಆರಂಭ ಕಿಲೋಮೀಟರ್ ಓಡಲು ಯಾರು ಬಂದಾರು? ನೀತಾ ಕಾರಿನ ಡಿಕ್ಕಿಯಿಂದ 15 ಅಡಿ ಉದ್ದದ ನೈಲಾನಿನ ಹಗ್ಗವನ್ನು ಹೊರಗೆ ತೆಗೆದರು. ಆ ಹಗ್ಗದ ಒಂದು ತುದಿಯನ್ನು ಕಾರಿನ ಹಿಂಭಾಗಕ್ಕೆ ಕಟ್ಟಿದರು. ಇನ್ನೊಂದು ತುದಿಯನ್ನು ಭಾವೇಶ್ ಅವರ ಕೈಗೆ ಕೊಡುತ್ತಾ, 'ನೋಡು ಭಾವೇಶ್, ನಾನೀಗ ಕಾರು ಓಡಿಸುತ್ತೇನೆ. ನೀನು ಈ ಹಗ್ಗವನ್ನು ಬಿಗಿಯಾಗಿ ಹಿಡಿದು ನನ್ನ ಹಿಂದೆ ಓಡಲು ಆರಂಭಿಸು'. ಭಾವೇಶ್ ಆಜ್ಞಾಕಾರಿ ಮಗುವಿನಂತೆ

ತಲೆ ಆಡಿಸಿ ಓಡತೊಡಗಿದರು. ನೀತಾ ಕಾರಿನ ವೇಗವನ್ನು ಅವರ ಓಟದ ವೇಗಕ್ಕೆ ಸರಿಯಾಗಿ ಹೊಂದಿಸಿ ನಿಯಂತ್ರಿಸುತ್ತಿದ್ದರು. ಸ್ನೇಹಿತರಲ್ಲಿ ಭಾವೇಶ್ ಹಾಸ್ಯದಿಂದ ಹೇಳುವುದುಂಟು, 'ಅರೆ, ನನ್ನ ಪತ್ನಿಗೆ ನಾನು ಸಾಕಷ್ಟು ಹೆದರುತ್ತೇನೆ. ಇದೇನೂ ಗಂಡಂದಿರಿಗೆ ಹೊಸದಲ್ಲ. ಆದರೆ ನಾನೇನಾದರೂ ಯಾವ ದಿನವಾದರೂ ತಪ್ಪಿಯೂ ಜೋರಾಗಿ ನೀತಾ ಜೊತೆ ಮಾತನಾಡಿದೆ ಎಂದರೆ, ಮರುದಿನವೇ ಕಾರಿನ ವೇಗ ಹೆಚ್ಚಿಬಿಡುತ್ತದೆ'. ವಾಸ್ತವದಲ್ಲಿ ಭಾವೇಶ್ ತಮ್ಮ ಬದುಕಿಗೆ ಬೆಳಕಾಗಿ ಬಂದು, ಈಗ ತಮ್ಮ ಕ್ರೀಡೆಯ ಬಗ್ಗೆ ಇಷ್ಟೆಲ್ಲ ಆಸಕ್ತಿ ಪರಿಶ್ರಮ ವಹಿಸಿದ ನೀತಾಗೆ ಮನಸ್ಸಿನಲ್ಲಿಯೇ ಉದ್ದಂಡ ನಮಸ್ಕಾರ ಮಾಡಿದ್ದರು.

ಬೇರೆ ಬೇರೆ ರಾಜ್ಯಗಳಲ್ಲಿ ಪ್ಯಾರಾಲಿಂಪಿಕ್ ಸಮಿತಿ ಪ್ರಶಿಕ್ಷಣ ಶಿಬಿರಗಳನ್ನು ಆಯೋಜಿಸುತ್ತದೆ. ಸಾಕಷ್ಟು ಪರಿಶ್ರಮದಿಂದ ಬೀಜಿಂಗ್ ಪ್ಯಾರಾಲಿಂಪಿಕ್‌ಗೆ ತಯಾರಾದರು. ಭಾವೇಶ್‌ಗೆ ಆಗ 38 ವರ್ಷ ವಯಸ್ಸು. ಕ್ರೀಡಾಪಟುಗಳು ಮೈದಾನ ಬಿಡುವ ವಯಸ್ಸಿನಲ್ಲಿ ಇವರು ಮೈದಾನಕ್ಕೆ ಇಳಿದಿದ್ದರು. ಆದರೆ ಅವರ ಉತ್ಸಾಹಕ್ಕೆ ವಯಸ್ಸಿರಲಿಲ್ಲ. ಇಷ್ಟಾದರೂ ಬೀಜಿಂಗ್‌ಗೆ ಆಯ್ಕೆಯಾಗಲಿಲ್ಲ. ಕಾರಣ ಅವರ ಎಸೆತ ಸುಮಾರು ನಾಲ್ಕು ಅಂಗುಲ ಹಿಂದೆ ಉಳಿದಿತ್ತು. ಭಾವೇಶ್ ದಕ್ಷಿಣ ಕೊರಿಯಾದ ಪಿಷಿಯಾದ ಪ್ಯಾರಾಲಿಂಪಿಕ್‌ಗೆ ಆಯ್ಕೆಯಾದರು. ದೇಶಕ್ಕಾಗಿ ಆಡುವ ಹುಮ್ಮಸ್ಸು ಅವರ ಎದೆಯನ್ನು ಉಬ್ಬಿಸಿತ್ತು. ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಭೇಟಿಯಾಗುವ ಉತ್ಸಾಹ. ದೇಹಕ್ಕೆ ಪ್ರೊಟೀನ್ ಬೇಕು ಎಂದು ಆ ಕ್ರೀಡಾಪಟುಗಳು ಬೆಳಗಿನ ಉಪಾಹಾರಕ್ಕೇ ಒಂದು ಪುರಾ ಕೋಳಿ ತಿನ್ನುತ್ತಿದ್ದರೆ, ಶುದ್ಧ ಶಾಖಾಹಾರಿಯಾದ ಭಾವೇಶ್ ಮೊಳಕೆ ಕಟ್ಟಿದ